



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಗುರುವಾರ, ೨೫, ಜುಲೈ, ೨೦೨೪(ಶ್ರಾವಣ, ೦೩, ಶಕವರ್ಷ, ೧೯೪೬) BENGALURU, THURSDAY, 25, JULY, 2024(SHRAVANA, 03, SHAKAVARSHA, 1946)	ನಂ.೩೬೧ No. 361
---------------------	---	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 49 ಇಎಸ್‌ಡಬ್ಲ್ಯೂ 2023

ಕರ್ನಾಟಕ ಸರ್ಕಾರದ ಸಚಿವಾಲಯ,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು, ದಿನಾಂಕ:24.07.2024

## ಅಧಿಸೂಚನೆ

ವಿಷಯ: ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗುಂಪು "ಎ" ವೃಂದದ ಅಧಿಕಾರಿಗಳ  
ದಿನಾಂಕ:01.01.2024 ರಲ್ಲಿ ಇದ್ದಂತೆ ಕರಡು ಜೈಷ್ಠಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

- ಉಲ್ಲೇಖ:-
1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 182, ಎಸ್‌ಆರ್‌ಆರ್ 2011, ದಿನಾಂಕ:06.05.2017.
  2. ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 57 ಇಎಸ್‌ಡಬ್ಲ್ಯೂ 2017, ದಿನಾಂಕ:29.11.2017
  3. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 186, ಎಸ್‌ಆರ್‌ಆರ್ 2018, ದಿನಾಂಕ:27.02.2019
  4. ಸರ್ಕಾರದ ಆದೇಶ ಸಂಖ್ಯೆ :ಸಿಆಸುಇ 186, ಎಸ್‌ಆರ್‌ಆರ್ 2018, ದಿನಾಂಕ:15.05.2019

---\*\*\*---

ಶ್ರೀ ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲುಗಳಲ್ಲಿ  
ದಿನಾಂಕ:09.02.2017 ರಂದು ನೀಡಿರುವ ತೀರ್ಪಿನಲ್ಲಿ, Karnataka Determination of Seniority of the Government Servants Promoted on the basis of  
reservation (to the posts in the civil services of the State) Act, 2002 ರ ಸೆಕ್ಷನ್ 3 ಮತ್ತು 4ನ್ನು "Ultra vires Articles 14 and 16 of the Constitution" ಎಂದು

ಆದೇಶಿಸಿರುವ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳನುಸಾರ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ ಅನುಸರಿಸಿರುವ ಎಲ್ಲಾ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಲು ಆದೇಶಿಸಲಾಗಿದ್ದು, ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ ಅನುಸರಿಸಿರುವ ಈ ವೃಂದದ (ಗುಂಪು ಎ) ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ ಕರಡು ಜ್ಯೇಷ್ಠತಾ ಪಟ್ಟಿಯನ್ನು ಉಲ್ಲೇಖ (2) ರಂತೆ ಹೊರಡಿಸಲಾಗಿದೆ.

ವಿವರ ಈ ಕೆಳಕಂಡಂತಿವೆ:

- (1) ನಿರ್ದೇಶಕರು
- (2) ಜಂಟಿ ನಿರ್ದೇಶಕರು-07.04.1981 ರಿಂದ 16.04.2015 ರಲ್ಲಿರುವಂತೆ,
- (3) ಹಿರಿಯ ಉಪನಿರ್ದೇಶಕರು- 07.04.1981 ರಿಂದ 26.04.2012 ರಲ್ಲಿರುವಂತೆ,
- (4) ಉಪನಿರ್ದೇಶಕರು (ತಾಂತ್ರಿಕ) - 04.09.1980 ರಿಂದ 17.05.2015 ರಲ್ಲಿರುವಂತೆ,
- (5) ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕ ಪತ್ರ) - 23.08.1980 ರಿಂದ 28.05.2015 ರಲ್ಲಿರುವಂತೆ,

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ: 2368/2011-ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಮತ್ತು ಸಂಬಂಧಿಸಿದ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ. ಸಂಖ್ಯೆ 1151/2018ರಲ್ಲಿ ದಿನಾಂಕ 10-05-2019 ರಂದು ನೀಡಿದ ತೀರ್ಪಿನಲ್ಲಿ ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇರೆಗೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಸಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವುದರಿಂದ, 2017ರ ಅಧಿನಿಯಮದನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಉಲ್ಲೇಖ (3) ಮತ್ತು (4)ರ ಆದೇಶಗಳಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ.

2017ರ ಅಧಿನಿಯಮದ ಸೆಕ್ಷನ್ 4ರಲ್ಲಿ "ಈ ಅಧಿನಿಯಮದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಮೀಸಲಾತಿ ಆದೇಶದಲ್ಲಿ ಉಪಬಂಧಿಸಲಾದಂತೆ ಬಡ್ತಿಯಲ್ಲಿ ಮೀಸಲಾತಿ ಆದೇಶದ ನೀತಿಗೆ ಅನುಸಾರವಾಗಿ ಸಾವಿರದ ಒಂಭೈನೂರ ಎಪ್ಪತ್ತೆಂಟರ ಏಪಿಲ್ ಇಪ್ಪತ್ತೇಳನೇ ದಿನಾಂಕದಿಂದ ಜಾರಿಗೆ ಬರುವಂತೆ ಬಡ್ತಿ ಹೊಂದಿದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರಿಗೆ ಈಗಾಗಲೇ ನೀಡಲಾಗಿರುವ ತತ್ಪರಿಣಾಮ ಜೇಷ್ಠತೆಯು ಸಿಂಧುವಾಗಿರತಕ್ಕದ್ದು ಮತ್ತು ಅದನ್ನು ಸಂರಕ್ಷಿಸತಕ್ಕದ್ದು ಹಾಗೂ ಅದನ್ನು ಭಂಗಗೊಳಿಸತಕ್ಕದ್ದಲ್ಲ" ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ 1973ರ ಸೆಕ್ಷನ್ 4.5 ಮತ್ತು 6ನ್ನು ಸೆಕ್ಷನ್ 9ರೊಡನೆ ಸಹವಾಚನ ಮಾಡಿಕೊಂಡು, ಇವುಗಳನ್ವಯ ತಾತ್ಕಾಲಿಕ/ಕರಡು ಜ್ಯೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸುವ, ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವ, ಮುಂಬಡ್ತಿಗಳನ್ನು ಪುನರಾವಲೋಕನೆ ಮಾಡುವ, ವೇತನ ಮತ್ತು ಪಿಂಚಣಿಗಳನ್ನು ನಿಗದಿಪಡಿಸುವುದನ್ನು ಒಳಗೊಂಡ ಪ್ರಕ್ರಿಯೆಯನ್ನು ಗರಿಷ್ಠ 30 ದಿನಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ತಿಳಿಸಿದೆ.

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಧಿಕಾರಿಗಳನ್ನು ಮೀಸಲಾತಿ ಮತ್ತು ಬ್ಯಾಕ್‌ಲಾಗ್ ಸ್ಥಾನಗಳಿಗಿಂತ ಹೆಚ್ಚಾಗಿ ಅಥವಾ ಮೀಸಲಾತಿ ಆದೇಶಗಳಲ್ಲಿ ಕಲ್ಪಿಸಿರುವ ಮೀಸಲಾತಿಗೆ ಪ್ರತಿಯಾಗಿ ಮುಂಬಡ್ತಿ ನೀಡಿರುವುದು ಕಂಡುಬಂದಿರುವುದಿಲ್ಲ.

ಈ ಹಿಂದೆ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳಲ್ಲಿ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇರೆಗೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಪ್ರಕರಣ-3 ಮತ್ತು 4 ನ್ನು ಅದರ ಪ್ರಕರಣ 5 ರೊಂದಿಗೆ ಸಹವಾಚನ ಮಾಡಿಕೊಂಡಂತೆ ದಿನಾಂಕ:27-04-1978 ರಿಂದ ಮೀಸಲಾತಿಯನ್ವಯ ನೀಡಲಾದ ಪದೋನ್ನತಿಗಳನ್ನು ನಿರ್ಧರಿಸಲಾಗಿದೆ. ಹಾಗಾಗಿ ಸದರಿ ಜೇಷ್ಠತಾ ಪಟ್ಟಿಗಳಲ್ಲಿ ನೀಡಲಾಗಿದ್ದ ಅರ್ಹತಾ ದಿನಾಂಕಗಳು ಸಿಂಧುವಾಗಿವೆ.

ಗುಂಪು "ಎ ಅಧಿಕಾರಿ ವೃಂದದ ; ನಿರ್ದೇಶಕರು, ಜಂಟಿ ನಿರ್ದೇಶಕರು, ಹಿರಿಯ ಉಪನಿರ್ದೇಶಕರು, ಉಪನಿರ್ದೇಶಕರು (ತಾಂತ್ರಿಕ) ಮತ್ತು ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕ ಪತ್ರ) ಇವರುಗಳ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ದಿನಾಂಕ:01.01.2024 ರಲ್ಲಿದ್ದಂತೆ, ಪರಿಷ್ಕೃತ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧ 1,2,3,4 ಮತ್ತು 5 ರಂತೆ ಪ್ರಕಟಿಸಿ ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗಬಹುದಾದಂತಹ, ಅಧಿಕಾರಿಗಳಿಂದ ಆಕ್ಷೇಪಣೆ/ಸಲಹೆ/ಸೂಚನೆಗಳಿದ್ದಲ್ಲಿ ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, 2 ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ 15 ದಿನಗಳ ಒಳಗಾಗಿ ಸಲ್ಲಿಸಲು ತಿಳಿಸಿದೆ.

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ನಿರ್ದೇಶಕರ ಕರಡು ಜೇಷ್ಠತಾ ಪಟ್ಟಿ ದಿನಾಂಕ:01.01.2024 ರಲ್ಲಿದ್ದಂತೆ ಅನುಬಂಧ 1 ರಲ್ಲಿ ಗ್ರೂಪ್ 'ಎ' ವೃಂದದ ಜಂಟಿ ನಿರ್ದೇಶಕರ ಕರಡು ಜೇಷ್ಠತಾ ಪಟ್ಟಿ ದಿನಾಂಕ:01.01.2024 ರಲ್ಲಿದ್ದಂತೆ ಅನುಬಂಧ 2ರಲ್ಲಿ ಗ್ರೂಪ್ 'ಎ' ವೃಂದದ ಹಿರಿಯ ಉಪನಿರ್ದೇಶಕರ ಕರಡು ಜೇಷ್ಠತಾ ಪಟ್ಟಿ ದಿನಾಂಕ:01.01.2024 ರಲ್ಲಿದ್ದಂತೆ ಅನುಬಂಧ-3 ರಲ್ಲಿ, ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ತಾಂತ್ರಿಕ) ಕರಡು ಜೇಷ್ಠತಾ ಪಟ್ಟಿ ದಿನಾಂಕ:01.01.2024 ರಲ್ಲಿದ್ದಂತೆ ಅನುಬಂಧ-4 ರಲ್ಲಿ, ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಕರಡು ಜೇಷ್ಠತಾ ಪಟ್ಟಿ ದಿನಾಂಕ:01.01.2024 ರಲ್ಲಿದ್ದಂತೆ ಅನುಬಂಧ-5 ರಲ್ಲಿರುವಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,  
(ವಿದ್ಯಾ ಹೆಚ್.ಪೈ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

**ಅನುಬಂಧ-1**

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ನಿರ್ದೇಶಕರ ಅಧಿಕಾರಿಗಳ ಕರಡುಜ್ಯೇಷ್ಠತಾ ಪಟ್ಟಿ ದಿನಾಂಕ:-  
01/01/2024 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 1 ಹುದ್ದೆ

ಜ್ಯೇಷ್ಠತಾ ಕ್ರಮ ಸಂಖ್ಯೆ	ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ	ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು	ಕ್ಯಾಟಗರಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1			ಡಿ. ನರಸಿಂಹಯ್ಯ		28-07-1934	21-05-1960	31-05-1980	31-05-1980	ನಿವೃತ್ತ
2		1	ಇ. ಕೃಷ್ಣ ನಾರಾಯಣ		08-10-1937	16-06-1965	10-10-1986	10-10-1986	ನಿವೃತ್ತ
3		4	ಹೆಚ್. ಗಂಗಯ್ಯ		10-04-1952	25-06-1975	31-01-1996	31-01-1996	ನಿವೃತ್ತ
4		8	ಎಂ. ರವಿಶಂಕರ		11-07-1958	03-10-1983	02-05-2009	02-05-2009	ನಿವೃತ್ತ
5		9	ಎನ್.ಲಕ್ಷ್ಮೀನಾರಾಯಣ	ಎಸ್.ಟಿ	22-07-1964	04-01-1992	18-08-2020	18-08-2020	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,  
**(ವಿದ್ಯಾ ಹೆಚ್.ಪೈ)**  
ಸರ್ಕಾರದ ಅಧೀನ ಕಾರ್ಯದರ್ಶಿ  
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

**ಅನುಬಂಧ-2**

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಜಂಟಿ ನಿರ್ದೇಶಕರ ಅಧಿಕಾರಿಗಳ ಕರಡು ಜ್ಯೇಷ್ಠತಾ ಪಟ್ಟಿ  
ದಿನಾಂಕ:-01/01/2024 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 2 ಹುದ್ದೆಗಳು

ಜ್ಯೇಷ್ಠತಾ ಕ್ರಮ ಸಂಖ್ಯೆ	ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ	ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು	ಕ್ಯಾಟಗರಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಜಂಟಿ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	1	-	ಇ.ಕೃಷ್ಣ ನಾರಾಯಣ		08-10-1937	16-06-1965	07-04-1981	07-04-1981	ನಿವೃತ್ತ
2	2	1	ಶಿವಲಿಂಗಪ್ಪ		01-11-1931	01-07-1963			ನಿವೃತ್ತ
3	3	2	ರಾಮಶೇಷಶರ್ಮಾ		19-04-1934	26-06-1968	01-11-1995	01-11-1995	ನಿವೃತ್ತ
4	4	-	ಹೆಚ್.ಗಂಗಯ್ಯ		11-04-1952	25-06-1975	01-11-1995	01-11-1995	ನಿವೃತ್ತ
5	5	5	ಡಿ.ರೇಣುಕಾಚಾರ್ಯ		25-09-1943	07-01-1964	09-06-1997	09-06-1997	ನಿವೃತ್ತ
6	6	6	ಕೃಷ್ಣೋಜಿರಾವ್		09-07-1943	17-08-1964	09-06-1997	09-06-1997	ನಿವೃತ್ತ
7	7	7	ಎನ್.ಹನುಮಯ್ಯ	ಎಸ್.ಟಿ	21-08-1949	04-05-1983	20-06-2002	20-06-2002	ನಿವೃತ್ತ
8	8	8	ಎಂ.ರವಿಶಂಕರ್		11-07-1958	03-10-1983	20-06-2002	20-06-2002	ನಿವೃತ್ತ
9	9	-	ಎನ್.ಲಕ್ಷ್ಮಿನಾರಾಯಣ	ಎಸ್.ಟಿ	22-07-1964	04-01-1992	11-04-2007	11-04-2007	ದಿನಾಂಕ:18-08-2020 ರಂದು ಮುಂಬಡ್ತಿ ಹೊಂದಿರುತ್ತಾರೆ.

10	10	-	ಕೆ.ಎಂ. ಭುವನೇಶ		30-05-1954	17-07-1975	28-07-2010	28-07-2010	ನಿವೃತ್ತ
11	11	11	ಬೋರಯ್ಯ ಕೆ.	ಎಸ್.ಸಿ	15-02-1961	23-12-1985	16-04-2015	16-04-2015	ನಿವೃತ್ತ
12	12	65	ವಿಶ್ವನಾಥ . ಎಸ್.		27-04-1966	04-10-1989	04-11-2021	04-11-2021	
13	13	27	ಎಂ. ಮಹದೇವಯ್ಯ		06-03-1966	05-04-1989	27-02-2023	27-02-2023	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಮತ್ತು ಅವರ ಹೆಸರಿನಲ್ಲಿ,

(ವಿದ್ಯಾ ಹೆಚ್.ಪೈ)

ಸರ್ಕಾರದ ಅಧೀನ ಕಾರ್ಯದರ್ಶಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

### ಅನುಬಂಧ-3

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಹಿರಿಯ ಉಪನಿರ್ದೇಶಕರ ಕರಡು ಜ್ಯೇಷ್ಠತಾ ಪಟ್ಟಿ ದಿನಾಂಕ:**

**01/01/2024 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): ರದ್ದುಗೊಂಡಿರುತ್ತದೆ.

ಜ್ಯೇಷ್ಠತಾ ಕ್ರಮ ಸಂಖ್ಯೆ	ಹಿಂದಿನ ಜ್ಯೇಷ್ಠತಾಸಂಖ್ಯೆಯ ಕ್ರಮ ಸಂಖ್ಯೆ	ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು	ಕ್ಯಾಟಗರಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಹಿರಿಯ ಉಪ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	1	-	ಶಿವಲಿಂಗಪ್ಪ		01-11-1931	01-07-1963			ನಿವೃತ್ತ
2	2	-	ರಾಮಶೇಷ ಶರ್ಮಾ		19-04-1934	26-06-1968	07-04-1981	07-04-1981	ನಿವೃತ್ತ

3	3	2	ಎಂ.ಪಿ. ಬೋಮ್ಮಣಯ್ಯ		09-06-1930	23-07-1953	06-05-1988	06-05-1988	ನಿವೃತ್ತ
4	4	3	ಬಿ.ಎಸ್.ಸತ್ಯನಾರಾಯಣ ಶೆಟ್ಟಿ		20-04-1933	17-01-1955	18-06-1990	18-06-1990	ನಿವೃತ್ತ
5	5	5	ಡಿ. ರೇಣುಕಾಚಾರ್ಯ		25-09-1943	07-01-1964	29-05-1992	29-05-1992	ನಿವೃತ್ತ
6	6	6	ಕೃಷ್ಣೋಜಿರಾವ್		07-09-1943	17-08-1964	29-05-1992	29-05-1992	ನಿವೃತ್ತ
7	7	7	ಎನ್. ಹನುಮಯ್ಯ	ಎಸ್.ಟಿ	23-05-1949	04-05-1983	24-01-2000	24-01-2000	ನಿವೃತ್ತ
8	8	8	ಎಂ. ರವಿಶಂಕರ್		11-07-1958	03-10-1983	24-01-2000	24-01-2000	ನಿವೃತ್ತ
9	9	9	ಬಿ. ದೊರೆಸ್ವಾಮಿ		17-03-1940	05-07-1963	24-01-2000	24-01-2000	ನಿವೃತ್ತ
10	10	12	ಬಿ. ಪುಟ್ಟಸಿದ್ದಯ್ಯ		08-09-1950	27-06-1976	22-09-2005	22-09-2005	ನಿವೃತ್ತ
11	11	19	ಕೆ.ಜಿ. ಮುರಗೇಶಪ್ಪ		24-04-1951	05-10-1979	18-12-2010	18-12-2010	ನಿವೃತ್ತ
12	12	20	ಬೋರಯ್ಯ ಕೆ.	ಎಸ್.ಸಿ.	15-02-1961	09-12-1985	26-04-2012	26-04-2012	ನಿವೃತ್ತ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,  
(ವಿದ್ಯಾ ಹೆಚ್.ಪೈ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

## ಅನುಬಂಧ -4

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ತಾಂತ್ರಿಕ) ಕರಡು ಜ್ಯೇಷ್ಠತಾ ಪಟ್ಟಿ  
ದಿನಾಂಕ: 01/01/2024 ರಲ್ಲಿದ್ದಂತೆ

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 5 ಹುದ್ದೆಗಳು

ಜ್ಯೇಷ್ಠತಾ ಕ್ರಮ ಸಂಖ್ಯೆ	ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ	ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು	ಕ್ಯಾಟಗರಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಉಪ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	1	21	ಹೆಚ್.ಗಂಗಯ್ಯ		10-04-1952	25-06-1975	04-09-1980	04-09-1980	ನಿವೃತ್ತ
2	2	23	ಎನ್.ಪಿ.ಬೊಮ್ಮಣಯ್ಯ		09-06-1930	23-07-1953	04-09-1980	04-09-1980	ನಿವೃತ್ತ
3	3	27	ಬಿ.ಎಸ್.ಸತ್ಯನಾರಾಯಣ ಶೆಟ್ಟಿ		20-04-1933	17-01-1955	01-02-1984	01-02-1984	ನಿವೃತ್ತ
4	4	28	ಹೆಚ್.ಇ.ಪುರುಷೋತ್ತಮ ಸಿಂಗ್		15-08-1932	08-12-1954	29-10-1987	29-10-1987	ನಿವೃತ್ತ
5	5	30	ಡಿ.ರೇಣುಕಾಚಾರ್ಯ		25-09-1943	07-01-1961	04-11-1988	04-11-1988	ನಿವೃತ್ತ
6	6	31	ಕೃಷ್ಣೋಜಿರಾವ್		07-09-1943	17-08-1964	04-11-1988	04-11-1988	ನಿವೃತ್ತ
7	7	32	ಎನ್.ಹನುಮಯ್ಯ	ಎಸ್.ಟಿ	23-05-1949	04-05-1983	07-06-1988	07-06-1988	ನಿವೃತ್ತ
8	8	33	ಎಂ.ರವಿಶಂಕರ್		11-07-1958	03-10-1983	07-06-1988	07-06-1988	ನಿವೃತ್ತ
9	9	34	ಬಿ.ದೊರೆಸ್ವಾಮಿ		17-03-1940	05-07-1963	20-05-1992	20-05-1992	ನಿವೃತ್ತ
10	10	35	ಹೆಚ್.ಎಂ.ಮೃತ್ಯುಂಜಯ		15-04-1936	06-05-1939	01-05-1994	01-05-1994	ನಿವೃತ್ತ



11	11	36	ಎಂ.ಚಲಪತಿ		09-03-1943	06-06-1964	01-05-1994	01-05-1994	ನಿವೃತ್ತ
12	13	37	ಬೈರಹನುಮಯ್ಯ		30-06-1943	05-06-1963	17-02-2001	17-02-2001	ನಿವೃತ್ತ
13	14	39	ಎನ್.ಲಕ್ಷ್ಮೀನಾರಾಯಣ	ಎಸ್.ಟಿ	22-07-1964	04-01-1992	17-02-2001	17-02-2001	ಮುಂಬಡ್ತಿ ಹೊಂದಿರುತ್ತಾರೆ
14	15	41	ಎಂ.ಕೆ.ಚಂದ್ರ		29-07-1945	06-01-1967	27-03-2003	27-03-2003	ನಿವೃತ್ತ
15	16	42	ಆರ್.ಕೆ. ಪ್ರಶಾಂತ್	ಎಸ್.ಸಿ	17-04-1973	04-06-1998	15-10-2001	27-03-2003	ರಾಜೀನಾಮೆ
16	17	44	ಕೆ.ಎಂ.ಭುವನೇಶ		30-05-1954	17-07-1975	27-03-2003	27-03-2003	ನಿವೃತ್ತ
17	12	40	ಎಸ್.ಪುಟ್ಟಸಿದ್ದಯ್ಯ	ಎಸ್.ಸಿ	08-09-1950	27-06-1976	28-07-1997	27-03-2003	ನಿವೃತ್ತ
18	18	51	ಕೆ.ಎನ್.ರಾದಾಕೃಷ್ಣ		27-12-1950	02-01-1977	21-09-2005	21-09-2005	ನಿವೃತ್ತ
19	19	52	ಕೆ.ಜಿ.ಮುರಗೇಶಪ್ಪ		24-04-1951	05-10-1979	21-09-2005	21-09-2005	ನಿವೃತ್ತ
20	21	62	ವೈ.ಕೆ.ಕೆಂಪಚಾರ್ಯ		28-08-1954	10-02-1977	13-01-2012	13-01-2012	ನಿವೃತ್ತ
21	20	57	ಕೆ.ಬೋರಯ್ಯ	ಎಸ್.ಸಿ	15-02-1961	09-12-1985	21-09-2005	13-01-2012	ನಿವೃತ್ತ
22	22	58	ಎಸ್.ಎ.ಲೋಕೇಶ್	ಎಸ್.ಟಿ	20-03-1961	25-05-1988	13-01-2012	13-01-2012	ನಿವೃತ್ತ
23	23	65	ವಿಶ್ವನಾಥ . ಎಸ್.		27-04-1966	04-10-1989	13-01-2012	13-01-2012	ಮುಂಬಡ್ತಿ ಹೊಂದಿರುತ್ತಾರೆ
24	25	66	ವೈಲೇರಿಯನ್ ಕ್ವಾಡ್ರೋಸ್		04-12-1959	10-04-1989	17-05-2015	17-05-2015	ನಿವೃತ್ತ
25	26	67	ಎಸ್.ಎ.ಗುರುರಾಜ್		01-06-1959	10-04-1989	17-05-2015	17-05-2015	ನಿವೃತ್ತ
26	24	63	ಡಿ.ರವಿಚಂದ್ರನ್	ಎಸ್.ಸಿ	11-06-1955	28-08-1989	13-01-2012		ನಿಧನ
27	19	28	ಎಂ.ಮಹದೇವಯ್ಯ		06-03-1966	05-04-1989	01-01-2020	01-01-2020	
28	5	27	ಹೆಚ್.ಆರ್. ಪ್ರಕಾಶ್ ನಾಯ್ಕ	ಎಸ್.ಸಿ.	03-01-1982	29-12-2008	01-01-2020	01-01-2020	

29	7	-	ಸೋಮಶೇಖರ್		21-07-1978	30-12-2008	01-01-2020	01-01-2020	ಹೈ. ಕ.
30		29	ಎಸ್. ತೇಜೋ ಮೂರ್ತಿ		28-04-1964	23-06-1986	02-09-2021	02-09-2021	ನಿವೃತ್ತ
31		30	ಹೆಚ್. ಜ್ಯೋತಿ		10-09-1981	05-01-2009	02-09-2021	02-09-2021	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಮತ್ತು ಅವರ ಹೆಸರಿನಲ್ಲಿ,

(ವಿದ್ಯಾ ಹೆಚ್.ಪೈ)

ಸರ್ಕಾರದ ಅಧೀನ ಕಾರ್ಯದರ್ಶಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

#### ಅನುಬಂಧ - 5

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಕರಡು ಜ್ಯೇಷ್ಠತಾ ಪಟ್ಟಿ ದಿನಾಂಕ: 01/01/2024 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 1 ಹುದ್ದೆ

ಜ್ಯೇಷ್ಠತಾ ಕ್ರಮ ಸಂಖ್ಯೆ	ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ	ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು	ಕ್ಯಾಟಗರಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಉಪ ನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	1	-	ರೂಬಿನ್ ಜಾಕೋ		-	-	23-08-1980	23-08-1980	ನಿವೃತ್ತ
2	2	-	ಜ್ಞಾನೋಬಾರಾವ್ ಪುಟ್ಟಾಣಿ		-	-	07-03-1985	07-03-1985	ನಿವೃತ್ತ
3	3	-	ಪುಟ್ಟಪ್ಪ ಬಿ.		-	-	01-11-1990	01-11-1990	ನಿವೃತ್ತ

4	4	-	ಆರ್. ನಾಗರಾಜ್‌ಶೆಟ್ಟಿ		-	-	20-04-1993	20-04-1993	ನಿವೃತ್ತ
5	5	5	ಎಂ. ಜಿ. ಶಾರದ		15-07-1947	02-12-1967	02-09-2002	02-09-2002	ನಿವೃತ್ತ
6	6	10	ಜಿ. ಎಸ್. ಸಪ್ತಸಾಗರ		14-09-1950	23-03-1975	06-03-2006	06-03-2006	ನಿವೃತ್ತ
7	7	15	ಕೇಶವಮೂರ್ತಿ		14-02-1953	22-04-1977	10-01-2012	10-01-2012	ನಿವೃತ್ತ
8	8	18	ಎಸ್. ಎಂ. ಬಾವಿಕಟ್ಟಿ	ಎಸ್.ಸಿ.	04-06-1954	21-04-1977	17-05-2014	17-05-2014	ನಿವೃತ್ತ
9	9	23	ಶಿವರಾಮಯ್ಯ	ಎಸ್.ಟಿ.	01-06-1959	22-05-1985	28-05-2015	28-05-2015	ನಿವೃತ್ತ
10	10	28	ಟಿ. ನಾರಾಯಣಮ್ಮ	ಎಸ್. ಸಿ.	07-04-1965	31-10-1988	02-09-2021	02-09-2021	

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,  
**(ವಿದ್ಯಾ ಹೆಚ್.ಪೈ)**  
ಸರ್ಕಾರದ ಅಧೀನ ಕಾರ್ಯದರ್ಶಿ  
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)